

ಕಂಡೆ ನಾ ಗೋವಿಂದನಾ ಪುಂಡರೀಕಾಕ್ಷ

1. **Ref.:** Shri Purandara Dasara Sahitya Part – 1, Pooja Tatva, edited by Shri Betageri Krishna Sharma and Shri Bengeri Huchhu Rayaru.
2. **Ref.:** Purandara Sahitya Darshana, Samputa 1, Jeevana Darshana edited by Prof. S.K. Ramachandra Rao
3. **Note:** The wordings are as per Ref. 1 above (given without highlights). The wordings in Ref. 2 above and that of the singer are matching with book in Ref. 1. But there are few differences which are marked in colour highlights. The difference in wordings marked in **green highlights** are as per Ref. 2 and the wordings marked in **yellow highlights** are as per the singer.

ರಾಗ: ಪಂತುವರಾಳಿ

ತಾಳ: ಆದಿ

ಕಂಡೆ ನಾ ಗೋವಿಂದನ

ಪುಂಡರೀಕಾಕ್ಷ ಪಾಂಡವ ಪಕ್ಷನ (ಕೃಷ್ಣನ) || ಪ ||

ಕೇಶವ ನಾರಾಯಣ ಶ್ರೀ ಕೃಷ್ಣನ

ವಾಸುದೇವ ಅಚ್ಯುತಾನಂತನ

ಸಾಸಿರ ನಾಮದ ಶ್ರೀ ಹೃಷೀಕೇಶನ

ಶೇಷಶಯನ ನಮ್ಮ ವಸುದೇವ ಸುತನ || 1 ||

ಮಾಧವ ಮಧುಸೂದನ ತ್ರಿವಿಕ್ರಮನ

ಯಾದವ ಕುಲ ಜನ ಮುನಿ ವಂದ್ಯನ

(ಯಾದವ ಮುನಿ ಕುಲ ವಂದ್ಯನ)

ವೇದಾಂತ ವೇದ್ಯ ಶ್ರೀ ಇಂದಿರೆ ರಮಣನ

ಆದಿ ಮೂರುತಿ ಪ್ರಹ್ಲಾದ ವರದನ || 2 ||

ಪುರುಷೋತ್ತಮ ನರಹರಿ ಶ್ರೀ ಕೃಷ್ಣನ

ಶರಣಾಗತ ವಜ್ರ ಪಂಜರನ (ಜನ ರಕ್ಷಕನ)

ಕರುಣಾಕರ ನಮ್ಮ ಪುರಂದರ ವಿಠಲನ
ನೆರೆ ನಂಬಿದನು ಬೇಲೂರ ಚೆನ್ನಿಗನ (ಕೇಶವನ) || 3 ||

ಕಠಿಣ ಪದಗಳ ಅರ್ಥ ಮತ್ತು ಟಿಪ್ಪಣಿಗಳು:

ಈ ಹಾಡಿನಲ್ಲಿ ದಾಸರು ಧ್ಯಾನದಲ್ಲಿ ಕಂಡ ಪರಮಾತ್ಮನನ್ನು ಕೊಂಡಾಡಿ ಹಾಡಿದ್ದಾರೆ.

ಪಾಂಡವಪಕ್ಷನ - ಕೌರವ - ಪಾಂಡವರ ಯುದ್ಧದಲ್ಲಿ ಪಾಂಡವರ ಕಡೆಯಲ್ಲಿ ಸೇರಿ ನಿಂತವನ.

ಶರಣಾಗತ ವಜ್ರಪಂಜರನ - ಮೊರೆಹೊಕ್ಕವರಿಗೆ ಸುಭದ್ರವಾದ ಆವರಣದಂತಿದ್ದು ಕಾಪಾಡುವವನ.

ಪುಂಡರೀಕ = ಬಿಳಿಯ ಕಮಲ

ಯಾದವ ಕುಲಜ = ಕೃಷ್ಣ

ವೇದಾಂತ ವೇದ್ಯ = ಉಪನಿಷಧಾದಿಗಳಿಂದ ತಿಳಿಯತಕ್ಕವ

ಶರಣಾಗತ = ಭಕ್ತ

Classification: Keerthane

Ankita: purandara vittala

Location: Beluru, Karnataka State.

Category: Vishnu Stuti

Sub-Category: Vishnu, Krishna, achyuta, Ananta, shesha, Madhava, muni, veda, prahallada, Narasimha, keshava, trivikrama, govinda, pandava, shesha, vajra, belur,

Pravachana: NA

Explanation: NA